

ಸಾಧನಗಳು ಎಂದ ಭಾವಿಸುವುದು. ‘ನನಗೆ ವೈದ್ಯ / ಇಂಜಿನಿಯರ್ / ವಿಜ್ಞಾನಿ ಆಗಬೇಕೆಂದತ್ತು. ಹಾಗಾಗಲು ಆಗ ಸಾಧ್ಯವಿರಲಿಲ್ಲ. ಈಗ ನನ್ನ ಮಗ / ಮಗಳಿಗೆ ನಾನು ಎಲ್ಲ ಸೌಲಭ್ಯವನ್ನು ನೀಡಬಳ್ಳೆ. ಹಾಗಾಗಿ ಅವನು/ ಅವಳು ವರುಷಗಳ ಹಿಂದೆ ನಾನು ಮಾಡಬೇಕೆಂದ್ದು ಆಸೆಯನ್ನು ಈಗ ಪೂರ್ವಿ ತೋರಿಸಲ್ ಎಂಬ ಹೆತ್ತವರ ನಿರ್ದೇಶ ಸಾಧುವೇ ಇರಬಹುದಾರರೂ ಸಾಧ್ಯವಾಗಬೇಕೆಂದಿಲ್ಲ. ಅಯ್ಯಾ ಮಕ್ಕಳ ಸಾಮಧ್ಯ, -ವೃಕ್ಷತ್ತೆ - ಮಹತ್ವಾಕಾಂಕ್ಷೆಯ ಮನೋಭಾವ ಅಪ್ಪ—ಅಮೃಂದಿರ ನಿರ್ದೇಶಿತ ಭಿನ್ನವಾಗಿರಲು ಸಾಧ್ಯವಿದೆ. ಇದನ್ನು ವಿಶೇಷಿಸಿಕೊಂಡು ತಮ್ಮ ನಿರ್ದೇಶಗೆ ಕಡಿವಾಣ ಹಾಕಿಕೊಳ್ಳದ ಅಪ್ಪ—ಅಮೃ ತಾವೂ ಒತ್ತಡಕ್ಕೆ ಭಿನ್ನಗಳಿಬಳಿರು, ಮಕ್ಕಳನ್ನು ಒತ್ತಡಕ್ಕೆ ಗುರಿ ಮಾಡಬಲ್ಲರು.

‘ನನ್ನ ಮಗ ಚೆನ್ನಾಗಿಯೇ ಓದುತ್ತಾನೆ. ಆದ್ದೆ ಏಕೊಂದು ಅಂತ ಮಾತ್ರ ಕಡಿಮೆ. 4ನೇ ತರಗಿಯವರೆಗೆ ಚೆನ್ನಾಗಿಯೇ ಬರ್ತಿತ್ತು. ಇತ್ತಿಂದಿಗೆ ತುಂಬಾ ಕಡಿಮೆ’ ಹೀಗೆ ಹೇಳುವ ಅಪ್ಪ—, ಅಮೃಂದಿರ ಪ್ರತಿದಿನ ನನ್ನ ಬಳಿ ಬರುತ್ತಾರೆ. ಇಂಥ ಸಮಸ್ಯೆಯಿರುವ ಮಕ್ಕಳಿಗೆ, ಅಯ್ಯಾಗಳಿನೇ ಬಹಳವಿರುತ್ತವೆ. ಆದರೆ ಅಪ್ಪ—, ಅಮೃಂದಿರಗಳೇ ಮಕ್ಕಳಾಗಲೀ ಒಪ್ಪಲು ಸಿದ್ಧಿ ರಿರುವದಿಲ್ಲ. ಉದಾಹರಣೆಗೆ ಕನ್ನಡ ಮಾಧ್ಯಮದಲ್ಲಿ ಮಕ್ಕಳ ಚೆನ್ನಾಗಿ, ಆರಾಮವಾಗಿ ಓದುತ್ತಿದ್ದರೂ ಪ್ರತಿಷ್ಠೆಯ ಸಲುವಾಗಿ ಮಕ್ಕಳು (ನನ್ನ ಪೈಂಟ್‌ಲ್ಯಾಂಗ್ ಇಂಗ್ಲಿಷ್ ಮೀಡಿಯಮ್‌ನೇ ತೆಗೆದುಕೊಂಡಿರೋದು, ಹಾಗಾಗಿ ನನಗೂ ಅದೇ ಬೆಕ್ಕು), ಮುಂದೆ ಬೇಕಾದೆತ್ತು ಎಂದು ಅವರ ಅಪ್ಪ— ಅಮೃ ಮಾಧ್ಯಮ ಬದಲಾಯಿಸುತ್ತಾರೆ. ಇಲ್ಲಿ ಕನ್ನಡ -ಇಂಗ್ಲಿಷ್ ಕಲೆಕೆಯ ಪ್ರತ್ಯೇಯಲ್ಲ. ಬದಲಾಗುವ ವಾತಾವರಣ, ಇಲ್ಲಿ ಪ್ರವಾಗುವ ಕಲೆಕೆ ಇವು ಸಹజವಾಗಿ ಮಕ್ಕಳ ಮೇಲೆ ಒತ್ತಡ ತರುತ್ತವೆ. ಕೆಲವರಿಗೆ ಹೊಂದಾಣಿ ಕ್ಷಮ್ಮವೇಸುತ್ತದೆ.

ಇದು ಇನ್ನೂ ಸ್ವಲ್ಪ ಮುಂದುವರಿದ ಮೇಲೆ ಇದೇ ಪರಿಸ್ಥಿತಿ. ಮಕ್ಕಳಿಗೆ ಸಾಮಧ್ಯ-ವಿರದಿದ್ದರೂ ಇಂಜಿನಿಯರಿಂಗ್ ಕೊಡಿಸುವ ಪ್ರವೃತ್ತಿಗೆ ಬದಲಾಗುತ್ತದೆ. ಇಲ್ಲಿ ಲ್ಲಾ ಅಪ್ಪ—ಅಮೃ ಹೇಳುವ ಮಾತ್ರ “ನಾವಂತಾ ಒತ್ತಾಯ ಮಾಡೇ ಇಲ್ಲವ್ವಾ! ಅವನೇ ಕೇಳಿದ ಅಂತ ಆ ಕೊಣ್ಣಾಗೆ ಹಾಕಿದ್ದಿ. ಅವನೇ ‘ನಾನು ಓದಿ ತೋರಿಸ್ತುನಿ’ ಅಂತ ಹೇಳೋವಾಗ ಹೇಗೆ ಬೇಡ ಅಂತ ಹೇಳೋದು”. ಇಲ್ಲಿ ಮಕ್ಕಳು (ಅಭಿವಾ ಯಾರೇ ಆಗಲಿ) ಮುಕ್ಕಾಗಿ “ನನಗೆ ಸಾಮಧ್ಯ ಕಡಿಮೆಯಿದೆ, ನನಗೆ ಇದು ಕಷ್ಟ” ಎಂದು ಹೇಳುವುದು, ಒಟ್ಟಿಕೊಂಡು ಹೇಳುವುದನ್ನು ನಾವು ಯಾರೂ ಪ್ರೇತಾಹಿಸುವದಿಲ್ಲ ಎಂಬುದನ್ನು ತೆಗೆದುಕೊಂಡು. ಹಾಗಾಗಿ ಅವರ ಹಿಂದಿನ ಸಾಧನ— ಓದುವ ವಿಧಾನ—ಅಂತರಗು— ಬೇರೆ ವಿಷಯಗಳಲ್ಲಿನ ಅಸ್ಕಿ ಇವುಗಳನ್ನು ಗಮನಿಸಿ ಅವರಿಗೆ ಯಾವ ಹೋಸ್ಟ ತಕ್ಷಾದಾದದ್ದು ಎಂದು ನಿರ್ದಿರಿಸಬೇಕು. ಅದರ ಬದಲು ನಮಗೆ ಬೇಕಾದನ್ನೇ ಮಕ್ಕಳು ಹೇಳುತ್ತಿದ್ದರೆ ಎಂಬ ಸಂತಸದಿಂದ ಅತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒತ್ತಡಕ್ಕೆ ಗುರಿಯಾಗುವ

### 30 ದಿನಗಳಿಗೆ ಟೆಚ್ ಮಾಡಿ ಸೋಡಿ!

ನಾವು ಓದಿನಲ್ಲೀ ಆಗಲೆ, ಬೇರೆ ಯಾವುದರಲ್ಲಿಯೇ ಆಗಲೆ ಅನುಸರಿಸುತ್ತಿರುವ ವಿಧಾನ ನಿಮಗೆ ಒತ್ತಡ ತರುತ್ತಿದೆ ಎಂದುಕೊಳ್ಳಿ. ಆಗ ನಾವಂದುಹೊಳ್ಳುವುದೇನು? ‘ಇದನ್ನು ಬದಲಿಸಿ ಬೀಡೋಇ, ಒತ್ತಡ ಕಡಿಮೆಯಾಗಿ ಬೀಡುತ್ತದೆ’ ಎದು ತಾನೇ? ಆದರೆ ಅದನ್ನು ಒಂದೆರಡು ದಿನ ಬದಲಿಸಿ ಮತ್ತೆ ಹೆಚ್ಚಿದಕ್ಕೇ ವಾಪಾನಾಗುವವರೇ ಹೆಚ್ಚು.

ಮನೋವಿಜ್ಞಾನದ ಪ್ರಕಾರ ಕನಿಷ್ಠ 21ರಿಂದ 30 ದಿನಗಳ ಕಾಲ ಒಂದು ಅಭ್ಯಾಸವನ್ನು ಬೀಡಲಾಗಲೀ, ಇನ್ನೂಂದು ಅಭ್ಯಾಸವನ್ನು ಬೇಕಿಂದಿಕೊಳ್ಳುವುದಕ್ಕಾಗಲೀ ಬೇಕು. ಹಾಗಾಗಿ ಪರೀಕ್ಷೆಗಾಗಿ ಹೇಳಾವಟಕ್ಕೆ ಮಾಡುತ್ತಿರೇನ್ನಿ, ಮೂರು ವಾರಗಳ ಕಾಲ ಹೇಗಾದರೂ ಅದನ್ನು ಹಾಲಿಸಲು ವ್ಯಯಕ್ಕಿಸಿ. ನೀವು ಸಂತರಪೂ ಅದನ್ನು ಮುಂದುವರಿಸುವ ಸಾಧ್ಯತೆ ಹೆಚ್ಚು. ಹಾಗಿಯೇ ಬೆಳ್ಗೆ 6 ಗಂಟಗೆ ಏಳಬೇಕ್ಕಿಂದಿಲ್ಲ. ಕನಿಷ್ಠ 21ರಿಂದ 30 ದಿನಗಳವರೆಗೆ ಏಳಲು ಪ್ರಯತ್ನಿಸಿದೆ ಮತ್ತೆ 8 ಗಂಟಗೆ ಏಳಬೇಡಿ! ಒತ್ತಡ ನಿರ್ವಹಣೆಯ ಯಾವುದೇ ವಿಧಾನವಾದರೂ ಅಷ್ಟೇ, ಕನಿಷ್ಠ 30 ದಿನಗಳಾದರೂ ವ್ಯಯಕ್ಕಿಸಿದೆ ಅದು ನಿಮ್ಮ ಕೈವರಿವಾಗುದು!

ರಾಜಮಾರ್ಗ.

ಒತ್ತಡ ಕಾಣಿಸುವ ಬಗೆ

‘ಒತ್ತಡ ಮಕ್ಕಳಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ? ದೇಹದ ಮೇಲೆಯೇ, ಮನಸ್ಸಿನ ಮೇಲೆಯೇ? ಕೆಳಗಿನ ಉದಾಹರಣೆಗಳು ‘ಒತ್ತಡ’ ಕಾಣಿಸಿಕೊಳ್ಳುವ ಬಗೆಯನ್ನು ವಿವರಿಸುತ್ತುವೆ.

4 ನಾಲ್ಕನೇ ತರಗಿಯ ಹುಡುಗಿ ಆಕೆಯನ್ನು ಕರೆತಂದದ್ದು ತಲೆನೋವಿನ ಚಿಕಿತ್ಸಾಗಾಗಿ. ತಲೆನೋವು ಆರಂಭವಾಗಿ 2 ತಿಂಗಳಿಗಳಿಗಾಗಿದ್ದವು. ಎಲ್ಲಾ ರೀತಿಯ ಜೀವಧಿಯೂ ಮುಗಿದಿತ್ತು. ಕಣ್ಣಿನ ಪರೀಕ್ಷೆಯೂ ಆಗಿತ್ತು. ಸಿಟಿ ಸಾಮ್ಯನಾನಲ್ಲಿ ಯಾವ ತೊಂದರೆಯೂ ಇರಲಿಲ್ಲ. ಕೇಳಿ ನೋಡಿದರೆ ಒಂದು ತಿಂಗಳಿನಿಂದ ಶಾಲೆಗೆ ಹೋಗಿರಲ್ಲಿ. ಶಾಲೆಯಲ್ಲಿ ನಡೆಯುವ ಪಾಠವನ್ನು ಗ್ರಹಿಸುವಲ್ಲಿ ಆಕೆಗೆ ಸಮಸ್ಯೆಯಾಗುತ್ತಿತ್ತು. ಹೋಂವ್ಕೋರ್ ಮುಗಿಸಲು ಅವಳು ತೆಗೆದುಕೊಳ್ಳುತ್ತಿದ್ದದ್ದು ಇಡೀ ಸಾಯಂಕಾಲ. ತಲೆನೋವಿನದ ಶಾಲೆಯಲ್ಲಿ ಚೀಚರ್ ಬ್ರೇಗುಳಾಗಿಗೆ, ಹೋಂ ವ್ಕೋರ್ ಬಗ್ಗೆ—ಅಪ್ಪ— ಅಮೃಂದಿರ ಬ್ರೇಗುಳಾಗಿಗೆ ಎಲ್ಲಕೂ ಮುಕ್ಕಿ! ಅಪ್ಪ—ಅಮೃಂದಿರ ಗಮನವೆಲ್ಲಾ ಈಗ ತಲೆನೋವಿನ ಕಡೆಗೆ ಇಲ್ಲಿ ತಲೆನೋವನ್ನು ಅರ್ಥಮಾಡಿಕೊಳ್ಳುವುದು ಸುಲಭ ತಾನೇ? ಅದೇ ಆ ಬಾಲಕಿಗೆ ಆಗುತ್ತಿದ್ದ ಮನಸ್ಸಿನ ಒತ್ತಡವನ್ನು? ಇಲ್ಲಿ ಆ ಬಾಲಕಿಗಿದ್ದ ಕಲೆಕೆಯಲ್ಲಿನ ಸಮಸ್ಯೆಗಳ ಬಗ್ಗೆ ಪರಿಹಾರ ಸೂಚಿಸಿ, ಅಪ್ಪ—ಅಮೃಂದಿರಿಗೆ ಅಪ್ಪಗಳ ಬಗ್ಗೆ ಸಲಹೆ

## ಸಮಸ್ಯೆ ನಿರ್ಮಲೆ ಜೆಲಿಹಾರೆ ನಿರ್ಮಲೆ

ದಕ್ಷಿಣ ಭಾರತದ ಜನರಲ್ಲಿ ಪ್ರಶಂಸಿಸಿರುವ ವಶಿಕರಣ ಮಾಂತ್ರಿಕರು

### ಶ್ರೀಂತ್ಯೇತ ಪರಶುರಾಮ ಗುರೂಜಿ

ಶ್ರೀ ಹರಿಷ ವಶಿಕರಣ, ನತಿಷತ ಕಲಹ, ಡ್ರೆಪೋಲ್ಯಾನ್ ಹಾಳಿಮ್, ನಾಲಭಾಧ, ಪ್ರೇಮಬಿಜಾರ,

ನಂತಾನಭಲ, ಇನ್ನಿತರ ನಿರ್ಮಲೆ ಸಮಸ್ಯೆ ಬನ್ನೆ ಇರಲ ಎಳ್ಳು ಕಲಣವಾಗಿರಲ ತರೀನ

ಕಾಲದಲ್ಲಿ ಜೀವಂತವಾಗಿರುವಂತಹ ಕೇರಳದ ಕಲವು ಹಾಳಿನ ವಿನ್ಯಾಸಿಗಳಿಗೆ ಅರ್ಥಮಾಡಿಕೊಳ್ಳುವುದು ಎಂದು ನಿರ್ದಿರಿಸಬೇಕು. ಅದರ ಬದಲು ನಮಗೆ ಬೇಕಾದನ್ನೇ ಮಕ್ಕಳು ಹೇಳುತ್ತಿದ್ದರೆ ಎಂಬ ಸಂತಸದಿಂದ ಅತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒತ್ತಡಕ್ಕೆ ಗುರಿಯಾಗುವ



ಶ್ರೀ ನಾಯಬಾಬು ಲುಜಾನೆಕರ್ತು

ಕೆಲವೆಲ 5 ದಿನದಲ್ಲಿ

100% ಹೆಚ್ಚಿನ ಶತಮಾನದ ಪ್ರಯತ್ನ

ಬ್ರೈಂಬಾಲಾಸಿ ಬ್ರೈಲೈಟ್‌ಎಂಟ್ ಬನ್‌ಶಂಕಲ ಮುಖ್ಯಬಂಧನಿಲ್ಲಾಣಿದ ಪ್ರಕ್ರಿಯೆಗಳು. 9620444460